

ಶಿಷ್ಯತ್ವದ ಹಾದಿಯಲ್ಲ

(9:1-9; 22:4-11; 26:9-19)

ఈ హారదలల్లు మత్తు ముందిన అధ్యయనదలల్లు “జలతైయల్లు లుంపాద మహక్కెద పలవతెనెయి” కులితు నొలఁడుతైపే¹ మత్తు “మానవర జలతైయల్లు లుంపాద శ్రామువ్వాద భటనే”² - తానంద సౌలన³ పలవతెనె. అప్పోస్తులర శ్వయగ్రంథ మూరు అధ్యాయిగళల్లు సొలన పలవతెనెయ కులితు నొలఁడుతైపే⁴ అధ్యాయ ఉరల్ల అదు లుంపాద కాల, మత్తు 22 కాగ్నా 26రల్ల అష్టోస్తులరు ఇతరలిగి తిజసిద కాలదళ్ల గబినుత్తేచే.⁵ అదన్న నంపుణించాగి అలయలు మూరు లేక్కజారగాళన్న నొలఁడొఱణ.⁶

ದೃಡವಾದ ಮನಪರಿಕೆ (9:1, 2; 22:4, 5; 26:9-12)

ಹೊಲನ ಹಲವರ್ತನೆಯನ್ನು ಅಲಿಯುವ ವ್ಯಾದಲು, ಅವನ ಹಲವರ್ತನೆಯ ಜೀವಿತದ ಕಿನ್ನಲೆಯನ್ನು ನಾವು ಅಲಿಯಬೇಕು. ಅವನ ಬರಹ ಹಾಗೂ ಪ್ರಸಂಗದ ಮೂಲಕವು, ಅವನು ಕೈಸ್ತರನ್ನು⁷ ನಂಹಾರ ಮಾಡಿ, ಯೇಸುವಿನ ನಾಮವನ್ನು ನಾಶಮಾಡಬೇಕೆಂದು ಮುಂದಾದ ಯೋವನನ್ನನಾಗಿದ್ದನು.

ତାନ୍ତ୍ରଦଲ୍ଲ, ଯେହାଦ୍ୟ ତଂଦେ ତାଯିଗଳଙ୍କ ହୋଲନୁ ମୁଣ୍ଡଦ୍ୱରାଗିଦ୍ଧନୁ. ଅପରି କିମ୍ବା ଜିକ୍ଷା ହେବାରେ ପରିଚାରକ ହୁଏଇଥାଏନୁ. “ଆମୁ ଜିକ୍ଷା ହେବାରେ ଆମିରାମାଲ୍ଲ.”⁸ ଅପରି କୁଟୁଂବପୁ ବେଳ୍ପୁରୀରେ କୁଲଦଲ୍ଲ ଜିକ୍ଷାଦ୍ୱାରିତ୍ରେ (ଫିଲ୍ମିକ୍ 3:5); ଅପରି ତଂଦେତାଯିଗଲୁ ଆ କୁଲଦଲ୍ଲ ପ୍ରେସିଡିମ୍ବାରୀରେ ଅରନନ୍ଦାଦ ନୋଲନ ହେଲନ୍ତି ଅପଶିଗେ ନିଷିଦ୍ଧରୁ.⁹ ତାନ୍ତ୍ରଦ ନୋଲନୁ ତନ୍ତ୍ର କୁଟୁଂବର ପୁରୋଚନଙ୍କର ଲୁତୁମୁ ନୁଣ୍ଠନ୍ତି ରେବାରୀ ନାଗଲୀକ ନାହନ୍ତି ମୁତ୍ତୁ ଯେହାଦ୍ୟର ନଂଜକେଯ ପ୍ରୀତିଯନ୍ତ୍ର ହୋଇଦ୍ଧନୁ.¹⁰ କାହାରୁ ଅପରି ପରିଲାପନାରୀ ଜୀବିଦ୍ଵାରିତ୍ରେ (23:6), ଆମୁ ଯେହାଦ୍ୟ ଧମ୍ବଦଲ୍ଲ “ରଂଜିଳରୁବାଦ ହରିତଚାରିତ୍ରୁ.”¹¹

ನೊಲನು ತಾನೆದಲ್ಲ ತನ್ನ ಬಾಲ್ಯಜೀವಿತವನ್ನು ಕಳೆದನು, ಹಾಗೂ ದೇವರ ವಾಕ್ಯವನ್ನು¹² ಮತ್ತು ವ್ಯಾಹಾರವನ್ನು ಕುಲತನಾ ಕಲ್ಪಿಸ್ತಾನು.¹³ ಅವನು ಯೋಧನನ್ನಾದಾಗ ಯೆರೂನಲೇ ಖಿಗೆ ಕಳುಹಿಸಲಬ್ಲಷ್ಟನ್ನು¹⁴ ಗಮಯಿಲೆಲನ ಹಾದನಸ್ವಿಧಿಯಲ್ಲ ಬಳಿಯಲ್ಲ ಕಲತನು.¹⁵ ಅವನು ಬಹು ಅಭಿಮಾನವ್ಯಾಪ್ತವನಾಗಿ,¹⁶ ಅವನ ಜನರಿಣಿ ನಘಣ್ಯಾಯದವರಾದ ಅನೇಕಲಿಗಿಂಡ ಯೆಹೂದ್ಯ ಮತಾಜಾರದಲ್ಲ ಆಸಕ್ತನಾಗಿದ್ದನು (ಗ್ರಂಥ 1:14). ಅವನು ಮತಾವಲಂಭಿತ ಸದಸ್ಯನೂ ಆಗಿರಬಹುದು.¹⁷ ಏನೇ ಇದ್ದರೂ, “ಅವನು ಯೆರೂನಲೇಖಿನಲ್ಲ ಪ್ರಪೂತಿಗೊಂಡ ಮುಖ್ಯ ಹಲಿಸಾಯನಾಗಿದ್ದನು, ಅವನು ಯೆಹೂದ್ಯ ಸಂಭದ ನಾಯಕನಾಗುವ ಹಾದಿಯಲ್ಲದನು.”¹⁸

ಅವನು ಇನ್ನೂ ಮಾರಪತ್ತೆ ವರ್ಣದವನಾಗಿರುವಾಗಲೇ,¹⁹ ಅವನು ... ನೋಡಿದ್ದ ಯೆಹೂದ್ಯ ಮತವು ಅವಮಾನಕೈ ಒಳಗಾದದ್ದನ್ನು ಗಮನಿಸಿದ್ದನು.²⁰ ನಾಬಿರಾರು ನಹ ಯೆಹೂದ್ಯರು, ತಮ್ಮ ಚೋಳೆಯ ಧರ್ಮಶಾಸ್ತ್ರದ ನಂಜಕೆಯನ್ನು ತೊರೆದು, ಗಾಲಾಯಾದ ಮರಗೆಲನ ಮಾಡುವ ಯೆಣುವಿನ ನಂಜಕೆಯ ಕಡೆಗೆ ಹೋಗಿದರು. ಯಾಜಕರಣಯೂ

ಬಹು ಜನರು ಕೈತ್ತು ನಂಜಕಗೆ ಒಳಗಾಗುತ್ತಿ ಇದ್ದರು (6:7). ಶಿಲುಬೀಗೆ ಹಾಕಲ್ಪಣ್ಯ ಕೈದಿಯನ್ನು ಜನರು ಹಿಂಬಾಅನುವಾದನ್ನು ಅವನು ನಹಿನಾಗಲ್ಲ, “ಮರಕ್ಕೆ ತಾಗ ಹಾಕಲ್ಪಣ್ಯವರು ಆಪರಸ್ತರು” ಎಂದು ಧರ್ಮಶಾಸ್ತ್ರವು ತಿಜಸಿರುವದಲ್ಲವೇ? (ನೋಡಿಲ ಗಳಾತ್ಯ 3:13; ಧರ್ಮೋಪದೇಶತಾಂಡ 21:22, 23.)

ಅವನ ಮಾರ್ಗದರ್ಶಕನಾದ ಗಮನಯೀಲನು, ಅನುಭವವಿಲ್ಲದ ಕ್ರಾಂತಿಯನ್ನು ದೂಡಿಸಿಯೇ ಅದರ ಬಗ್ಗೆ ಎಚ್ಚರವಾಗಿರಬೇಕೆಂದು ತಿಜಸಿದನು.²¹ ಯೆಹೋದ್ಯ ಮತವು ಹಾಗೂ ಕೈತ್ತತ್ವಪು ಸಮಾನಾಗಿ ಮುಂದುವರಲಿಯಲಾರಷ್ಟು ಎಂದು ನೌಲನು ತಿಜದಿದ್ದನು. ಯೆರಾನಲೇಖಿನ ರಾಜಕೀಯ ಶಕ್ತಿಯ ಹಿನ್ನೆಲೆಯಿಂದ ಕೈತ್ತತ್ವಪು ನಾಶವಾಗಿ, ಯೆಹೋದ್ಯ ಮತವು ವೃದ್ಧಿಯಾಗಬೇಕೆಂದು ನಂಕಲ್ಪಮಾಡಿ, ಯೆಹೋದ್ಯ ಮತವನ್ನು ನಾಶಪಡಿಸುತ್ತಿದ್ದ ಕ್ಷಯವನ್ನು ನಿರೂಪಣ್ಯ ಮಾಡಲು ತಪಕಿಸಿದನು.²² ಈ ವಿಷಯದಲ್ಲಿ ಅವನಲ್ಲ ಅಡಗಿದ್ದ ದೇವತದ ಕುಲತು ಹೊಲನು ನಂತರ ತಿಜಸಿರುವನು:

ತೀನ್ತ ಮಾರ್ಗದವರನ್ನು ಹಿಂಸಿನುವರುವನಾಗಿ ಗಂಡನಲಿಗೂ ಹೆಂಗನಲಿಗೂ ಬೇಡ
ಹಾಕಿಸುತ್ತು ಅವರನ್ನು ನೆರೆಮನೆಗಳಿಗೆ ಕೊಡಿಸುತ್ತು ಇದ್ದನು, ಅವರು ಕೊಲೀಗಾದರೂ
ಹಿಂತಿಗೆಯಾಗಲ್ಲ (22:4).

ಮತ್ತು ನಿನ್ನ ನಾಜ್ಞಿಯಾದ ಸೈಫನನ ರಕ್ತಪು ಜೆಳ್ಳನಲ್ಪಣ್ಯಗ್ರ ... ನಾನೂ ಹತ್ತಿರಸಿಂತು
ಒಟ್ಟಿಕೊಂಡು ಅವನನ್ನು ಕೊಂಡರು ಚಂತ್ರಗಳನ್ನು ಕಾಯುತ್ತಿದ್ದೆ ... (22:20).

... ದೇವಜನರಲ್ಲ ಅನೇಕರನ್ನು ನೆರೆಮನೆಗಳಲ್ಲ ಇಡಿಸಿ ಅವರಿಗೆ ಮರಣದ ತೀರ್ಥ
ದಾಗ ನನ್ನ ನಷ್ಟುತಿಯನ್ನು ನೂಡಿಸಿದನು (26:10).

... ನಾನು ದೇವರ ನಭೀಯನ್ನು ಅತ್ಯಂತವಾಗಿ ಹಿಂಸೆಪಡಿಸಿ ... ಹಾಳು ಮಾಡಿತ್ತಿದ್ದನು
(ತಾಲಾತ್ಯ 1:13).

ನೌಲನ ಪ್ರಯತ್ನದಿಂದ ಎಷ್ಟು ಜನ ಕೈತ್ತರು ನಾಶವಾದರು ಎಂದು ಕರ್ತನು ಮಾತ್ರ ಅಲಿಟರವನು.²³

ಯೇಸುವಿನ ಅನುಯಾಯಿಗಳು ಯೆರಾನಲೇಖಿನಿಂದ ಹಲಾಯನ ಮಾಡಿದಾಗ (8:1), ದೇವ ದೂಡಣಿಯು ಸೀದಾಧಾರಂತವಾಯಿತು ಎಂದು ನೌಲನು ತಿಜದನು. ಆದರೆ ಯೇಸುವಿನ ಶಿಷ್ಯರು ಹೋದಕರೆಯಲ್ಲಿಲ್ಲ, ಅವರು ನಂಜಕೆಯನ್ನು ನಾಲಿದರು ಎಂದು ನಂತರ ಅವನು ತಿಜಿಕೊಂಡನು (8:4). ಕಡಿಮೆ ನಷ್ಟುತ್ತೆ ಹೋಂದಿರುವ ಮನುಷ್ಯನು ಅಹಜಯವನ್ನು ಒಟ್ಟಿಕೊಳ್ಳಲಿಹುದೇ ಬಿಂಬಿಸಿ - ಹೊಲನು ಆ ವೃತ್ತಿಯಾಗಿರಲ್ಲ - ಕೈತ್ತರನ್ನು ಹುಡುಕಿ, ಅವರನ್ನು ತಪ್ಪಿಸಿಕೊಳ್ಳಬೇಕಂತೆ ಮಾಡುವುದು ನೌಲನ ಲುದ್ದೆಳವಾಗಿತ್ತು!

ನೌಲನ ಯೋಜನೆಗಳಿಗೆ ಬಿಬಿಧವಾದ ನಾಯಿಯುತ ಸಿದ್ಧಾಂತಗಳನ್ನು²⁴ ಹೊಂದಿದ್ದವು:
(1) ಯೆಹೋದ್ಯರ ಶಾಸನ ಬಧ್ಯವಾದ ನಿಯಮದ ಪ್ರಕಾರ, ಪ್ರಂಬಂಧದಲ್ಲಿವ ಸರ್ಕಲ ಯೆಹೋದ್ಯರು ಮಹಾ ಯಾಜಕರ ಆದೇಶಕ್ಕೆ ಒಳಪಡುವರು (ಆದುದಲಿಂದ ಮಹಾ ಯಾಜಕಲಿಂದ ಹಡೆದ ಪತ್ರವು ಹೆಚ್ಚು ಬಲಹಡಿಸಿಕು). (2) ರೋಮಸ್ತರ ಅಧಿ ನಿಯಮದ ಪ್ರಕಾರ, ಕೈತ್ತರೆಲ್ಲರೂ ನಾಯಿಯುತವಾಗಿ ಯೆಹೋದ್ಯರಾಗಿರುತ್ತಾರೆ - ಧರ್ಮೋಪದಾದ ಧರ್ಮಂಧರಾದ ಯೆಹೋದ್ಯರು ಸಹ ಯೆಹೋದ್ಯರೇ (ಯೆಹೋದ್ಯ ಅಧಿಕಾರಿಗಳು ಯೆಹೋದ್ಯರನ್ನು ಶಿಕ್ಷಿಗೆ ಒಳಪಡಿಸಿದರೆ, ರೋಮಸ್ತರ ಯಾವುದೇ ಬಿಧವಾದ ಬೀರೋಧವನ್ನು ವೃತ್ತಪಡಿಸುತ್ತಿರಿಲ್ಲ).

ಮಹಾ ಯಾಜಕಲಿಂದಲೂ ಮತ್ತು ಹಿಂಸಭೀಯವರಿಂದಲೂ - ಇತರ ಯೆಹೋದ್ಯ ಅಧಿಕಾರಿಗಳಿಂದಲೂ (9:2; 22:5), ಅಧಿಕಾರಿ ಪತ್ರವನ್ನು ಹೊಂದಿದ್ದವನಾಗಿ (22:5)

ಜೊತೆಗೆ ಇತರೆ ಜನರನ್ನು ಕರೆದುಕೊಂಡು “ಹರಪಟ್ಟಣಕ್ಕೆ”²⁵ ಹೊಳಿದನು (26:10, 12). ಹಾಗೂ ಸ್ಥಾಯಿ ಯೆಹೋಧ್ಯ ಸಭಾ ಮಂದಿರದ ಅಧಿಕಾರಿಗಳ ಸಹಾಯದಿಂದ, ಯೇಸುವಿನ ಅನುಯಾಯಿಗಳನ್ನು ನುತ್ತುವಲಿದು, ಅವರಿಗೆ ಶಿಕ್ಷೆಯನ್ನು ನೀಡುವದಕ್ಕೂ ಯೆರಾನಲೇಬಿಗೆ ಎಳಿಯ ತಂದನು.

ಅಧ್ಯಾಯ ಉರ ಆರಂಭದಲ್ಲಿ ನೌಲನು ಬಹಳ ಪ್ರಮುಖವಾದ ಉದ್ದೇಶದಿಂದ, ಪುರಾತನ ಪಟ್ಟಣವಾದ ದಮನ್ಸ್ತಕೆ ಹೊರಿಟದ್ದನು,

ನೌಲನು ಇನ್ನು ಕರೆನ ಶಿಷ್ಯರ ಮೇಲೆ ರೂಪ್ರಸಾಗಿದ್ದ ಬೆದಲಕೆಯ ಮಾತ್ರಾಕ್ಷಣ್ಯಾಡುತ್ತು ಅವರನ್ನು ಸಂಹಳಿಸಬೇಕೆಂದು²⁶ ಆಶೇಷಡುತ್ತಾ ಮಹಾಯಾಜಕನ್²⁷ [ಎಲ್ಲಾ ಅಲೋಚನನ ನಷ್ಟಿ²⁸] ಬಳಗೆ ಹೊಗಿ [ಅವರನ್ನು²⁹] ಆ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿಸ್ತರೆ ಅವರು ಗುಡಸರಾದರೂ ನಿಲಿಯೇ ಹೆಂಗಸರಾದರೂ ನಿಲಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರಾನಲೇಬಿಗೆ ತರುವಂತೆ ದಮನ್ಸ್ತದಲ್ಲಿರುವ³⁰ ಆಯಾ ಸಭಾಮಂದಿರದವರಿಗೆ³¹ ನೀಂನು ಕಾಗದವನ್ನು ಹೊಡಬೇಕು³² ಎಂದು ಅವನನ್ನು ಬೇಡಿಕೊಂಡನು³³ (9:1, 2).

ದಮನ್ಸ್ತಪ್ರ ಯೆರಾನಲೇಬಿನಿಂದ 140 ಕಿಮೀ ಅಂತರದಲ್ಲಿ ಈಶಾನ್ಯ ದಿಕ್ಕಿನಲ್ಲಿತ್ತು³⁴ ಅದು ಹೆಚ್ಚಿನ ಜನ ಸಂಖ್ಯೆಯಿಂತ್ರಿ ಸ್ಥಾಪಾಗಿತ್ತು, ಅದು ಕಾಲ್ಯೈಗಿರಿಯಂದ ಒಂದು ವಾರದಲ್ಲಿ ತಲುಪಬಹುದಾದ ಜಿಕ್ಕೆಯಾಣವಾಗಿತ್ತು³⁵

ಆ ಪ್ರಯಾಣದಲ್ಲಿ ಹೌಲಸಿಗೆ ಉಂಬಾದ ತಜಮಾಜದ ಕುಲತು ವಿವರಣೆಕಾರಾರು ನರಜವಾಗಿ ವಿವರಿಸಿರುವರು,³⁶ ಆದರೆ ನಾವು ಅದರ ಬಗ್ಗೆ ಎಜ್ಜರವಾಗಿರಬೇಕು. ಅನತ್ತಿಯನ್ನು ಹೊಂದಿದ್ದ ಯೋವನ್ಸನು ಈ ಪ್ರಯಾಣದಲ್ಲಿ ಅನೇಕ ಸಂಗಿರಿಗಳನ್ನು ಯೋಚಿಸಿದ್ದನು:³⁷ ಸ್ತುತಿನನ ಬಲವಾದ ಪ್ರಸಂಗ, ಹಾಗು ಅವನ ಬಿಶೇಷ ಮರಣ ಮತ್ತು ಸಂಜಕೆಗಾಗಿ ಯೇಸುವಿನ ಅನುಯಾಯಿಗಳ ಅನುಭವಿಸುತ್ತಿದ್ದ ಹಿಂಸೆ, ಹಾಗೂ ಲೈನ್‌ನ್ಯೂಪ್ರ ಸಹಜವಾಗಿ ನಾಶವಾಗುವದು ಎಂಬ ಗಮಾಯೀಲನ ತತ್ವ, ಇವುಗಳ ದೇವಲಿಂದ ಬಂದವುಗಳಲ್ಲವಾದರೆ, ನಾಶವಾಗುವದು ಎಂದು ಯೋಚಿಸುತ್ತಿದ್ದನು. (ಲೈನ್‌ನ್ಯೂಪ್ರ ನಾಶನಕ್ಕೆ ಯಾವುದೇ ಸಂಕೇತಗಳಿರುತ್ತಿಲ್ಲ!) ಅದೇ ಸಮಯದಲ್ಲ, ಅಪ್ರೋನ್ತಲನ ಹಲವರ್ತನೆಯ ಹಿನ್ನೆಲೆಯಲ್ಲಿ ಅವನ ಮನಸ್ಸನ್ನು ನಿರಾಕರಿಸಿದ್ದನು:

ನಹೊಳಿದರೇ, ನಾನು ಈ ದಿನದ ವರೆಗೂ ಒಳ್ಳೆ ಮನಸ್ಸಾಳಿಯಂದ ದೇವರ ಮುಂದೆ ನಡೆದುಕೊಂಡಿದ್ದೇನೆ ಅಂದನು (23:1).

... ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ ... (2 ತಿಂಡಿ 1:3).

ನಜರೀನಿನ ಯೇಸುವಿನ ಹೆಸರಿಗೆ ಬಿರುದ್ದವಾಗಿ ಅನೇಕ ಕಾರ್ಯಗಳನ್ನು ನಡಿಸಬೇಕೆಂದು ನಾನು ಯೋಚಿಸಿಕೊಂಡಿದ್ದೇನು (26:9).

ಗಳಾತ್ 1:15 ಎ ಭಾಗದಲ್ಲಿ, ಅವನ ಹಲವರ್ತನೆಯ ಸಮಯದಲ್ಲಿ ಉಂಬಾದ ಕ್ಷಣಗಳನ್ನು ನಮೂದಿಸಲಾಗಿದೆ. ಕ್ರಿಸ್ತನು ಅವನಿಗೆ ಕಾಣಿಸಿಕೊಳ್ಳುವ ಮೊದಲು ಅವನಿಗೆ ಉಂಬಾದ ಹಲಸ್ತಿತಿಯನ್ನು ತಿಜಿಸುತ್ತದೆ.³⁸ ನೌಲನ ಪ್ರಯಾಣದ ಅಂತ್ಯದಲ್ಲಿ ಅವನು ದೃಢ ವಾದ ಹಲವರ್ತನೆಯನ್ನು ಹೊಂದಿದ್ದನು. ಅವನ ಮನಸ್ಸಾಳಿಯ ಅಪರಾದ ಸಿಂಹಯದ ಹಲವರ್ತನೆಯಾಗಿರಿಲ್ಲ, ಕ್ರಿಸ್ತನ ಅನುಕಂಪದಿಂದ ಉಂಬಾದ ಹಲವರ್ತನೆಯಾಗಿತ್ತು!

ಬಿಂದು ಬಿಂದು ಮಾಣಿಕ್ಯಾಮೃತ ಭಿಂಬಿ (9:3-5; 22:6-8; 26:13-15)

ಅವರ ಪ್ರಯಾಣದ ಅಂತಿಮ ದಿನದ ಮಧ್ಯಾಹ್ನದಿ ಸಖೀರವಾಯಾತು. ದಮನ್ತದ ಗೋಳಡೆಯು ಹತ್ತಿರದಲ್ಲಿ ಗೋಳಜಲನ್ನುತ್ತಿತ್ತು. ಮಧ್ಯಾಹ್ನವು ಜಸಿಂಗೆ ಬೇರೆಯನ್ನು ತಂತ್ರಿಸಿಕೊಳ್ಳಲು ಸಹಜವಾಗಿ ಜನರು ಬಿಂಬಿತಯನ್ನು ಪಡೆಯಿತ್ತಿದ್ದರು; ಆದರೆ ಸೌಲನು, ಕೊಲೆಯ ನಂಜನ್ನು ಹುಡುಕುತ್ತಿದ್ದು, ತನ್ನ ನಂಗಡಿಗಳ ನಂಗಡ ಮುಂದಾದನು. ನಂತರ ಇದ್ದಕ್ಕಿದ್ದ ಹಾಗೆ ಅವನ ಪ್ರಪಂಚವು ತಲೆಕೆಳಗಾಯಾತು.

ಅವನು ಪ್ರಯಾಣ ಮಾಡುತ್ತು ದಮನ್ತದ ಹತ್ತಿರಕ್ಕೆ ಬರಲು (ಮಧ್ಯಾಹ್ನದ ಸಮಯದ ಕುಲಿತ³⁹) ಕಷ್ಟನ್ನೇ ಆಕಾಶದೊಳಗಿಂದ ಒಂದು (ಅತ್ಯಂತ ಪ್ರಕಾಶಪೂರ್ಣ⁴⁰) ಬೀಳಕು ಅವನ ನುತ್ತಲು (ಸೂರ್ಯನಿಗಿಂತಲೂ ಪ್ರಕಾಶಮಾನವಾದದ್ದು⁴¹) ಬಿಂಬಿತ. [ಮತ್ತು (ಅವನ⁴²) ಜೊತೆ ಪ್ರಯಾಣಿಸುತ್ತಿದ್ದ] [ಆದರೂ] ಅವನು ನೆಲಕ್ಕೆ ಇದ್ದು [ಅವನು] ಸೌಲನೇ, ಸೌಲನೇ, ನಸ್ತಿನ್ನು ಯಾಕೆ ಹಿಂಸೆಪಡಿಸುತ್ತೀರು ಎಂದು ಹೇಳುವ ವಾಣಿಯನ್ನು [ಇಜ್ಞಾಯದಲ್ಲಿನ ಉಪಭಾಗಯಲ್ಲ]⁴³ ಯಾಕೆ ನಸ್ತಿನ್ನು ಹಿಂಸೆಪಡಿಸುತ್ತೀರು?⁴⁴ [ಮುಂತು ಗೋಳನ್ನು ಒದೆಯುವದು ನಿನಗೆ ಕಷ್ಟ⁴⁵] ಎಂದು ಕೆಳಗಾದನು (೭:೩, ೪).

ಆ ಪ್ರಕಾಶಮಾನವಾದ ಬೀಳಿಕಿನಲ್ಲಿ ಯಾವುದೇ ನಂಂದೇಹವಿರಾಲ್ಲ, ಅದು ಪರಲೋಕದ ದರ್ಶನವಾಗಿತ್ತು! ಅದರಿಂದ ಒಬ್ಬ ಮನುಷ್ಯನನ್ನು ನೌಲನು ಕಂಡನು.⁴⁶ ಆದರೆ ಆತನನ್ನು ಅವನು ತಕ್ಷಣಕ್ಕೆ ಅಲಿಯಾಲ್ಲ. ಆತನು ಯಾರು, ಆತನು ಹಿಂಸನೇ ಒಳಗಾದನು ಎಂದು ವೀಕ್ಷಣಾದಿದನು? ಎಂಬ ಭಯದಿಂದ ನೌಲನು, “ಕರ್ತನೇ, ಸೀಳಾರು,” ಎಂದು ತೃತೀನಲು: “ಸೀಳನು ಹಿಂಸೆ ಪಡಿಸುತ್ತಿರುವ [ನಜರೇತನ⁴⁷] ಯೇಂಪುವೇ ನಾನು” ಎಂಬ ಉತ್ತರವನ್ನು ಪಡೆದನು (೭:೫)!

ನತ್ಯದೇದದ ಅಧ್ಯಾತ್ಮರಾಜನ್ನು ನಂಬಲಾರದವರು, ಸೌಲನು ಮೂಳೆರೋಗಕ್ಕೆ⁴⁸ ತುತ್ತಾದನು ಎಂದು, ಮತ್ತು ಕರ್ತನನ್ನು ಕಾಣಲಾಲ್ಲವೆಂದು ವಾದಿಸುವರು, ಅದು ಬಿಂದ್ಯೂರ್ತಿ ವಾಹಕದರ್ಬಂತ ಉಂಟಾಯಾತು ಎಂದು ಹೇಳುವರು! (ಒಂದು ವೇಳೆ ಇದು ನತ್ಯಪಾರಿದ್ವರೆ, ಬಿಂದ್ಯೂರ್ತಿ ವಾಹಕದಿಂದ ಎಲ್ಲರೂ ಈ ಅನುಭವವನ್ನು ಹೊಂದಬೇಕು ಎಂದು ಶಾಧಿಸಿನ ಬೀಳು - ಯಾಕೆಂದರೆ ಅದು ತ್ರಿಸ್ತಿನಿಗಾಗಿ ಒತ್ತಾನೆಯನ್ನು ಸೀಡುತ್ತದೆ!) ಈ ನಲಕೆಯು ಎಂಥಾ ಮೂಲವಾಗಿದೆ! ಹೊಲನ ಹತ್ತಿಕೆಗಳನ್ನು ಉದ್ದೇಶಿಸಿ ವ್ಯಕ್ತಿಯಾಗಿದೇ, ಅತಿ ಜ್ಞಾನಿಯಾದವನು ಎಂದು ಅಲಿಯಾತ್ತಾರೆ. ಶಲೋಕ ಬಾಧಿಗಳ ಮತ್ತು ಪರಲೋಕದ ದರ್ಶನಗಳ ವ್ಯಾಪ್ಯಾನವನ್ನು ಅವನು ಅಲಿಯುವನು! ಮುಂದೆ, ಅವನ ನಂಗಡಿಗಳ ನಹ ಇದ್ದು ಜಿಜ್ಞಾಸು. ಅವರೂ ನಹ ಬಿಂದ್ಯೂರ್ತಿ ವಾಹಕದ ಪರಿಜಾಮದಿಂದ ಅವನಂತ ಜಿದ್ದುಜಿಜ್ಞಾಸು? ಮೂಳೆರೋಗಾದ ಬಗ್ಗೆ ಅಲಿತ್ತಿದ್ದ ವೈದ್ಯನಾದ ಲಾಕನು ಸತ್ಯಾಂಶವನ್ನು ಬಯಲುಹಡಿಸಿರುವನು: ಶ್ವರಾತ್ಮಾನ ಹೊಂದಿದ ಕರ್ತನು, ಸೌಲನಿಗಿ ಕಾಣಿಕೆಹೋಂದನು, “ಸೀಳನು ಹಿಂಸೆಪಡಿಸುವ ಯೇಂಪುವೇ ನಾನು” ಅಂದನು!⁴⁹

ಯೇಂಪು ನತ್ಯ ಬಾಧಿ ಬಂದನು ಎಂದು ಆತನ ಶಿಷ್ಯರು ಮಾಡಿದ ಪ್ರಕಟನೆಯ ಬಲವಾದ ಅಲೋಚನೆಯ ಹೊಲನನ್ನು ಜಿಂತೆಗೆ ಈಡುಮಾಡಿತ್ತು - ಅವರ ಈ ಮಾತು ನತ್ಯವೇ! ಆತನು ದೈವಿಕ ವ್ಯಕ್ತಿ ಎಂದು ದೃಢಪಡಿಸಿದ್ದರು - ಮತ್ತು ಆತನು ಆತನೇ ಆಗಿದ್ದನು! ಆತನು ತ್ರಿಸ್ತಿನೇ ಎಂದ ದೃಢಪಡಿಸಿದ್ದು. ಆತನು ತ್ರಿಸ್ತಿನೇ ಆಗಿರಬೇಕು, ಅವರು ನತ್ಯದನ್ನೇ ಹೇಳಿದ್ದರು, ಆದರೆ ಸೌಲನು ತಪ್ಪುದಾಲಿಯಾಲ್ಲದನು - ಅವನು ನತ್ಯಿದ್ದನು! ಪ್ರತಿನಿತ್ಯ ದೇವರಿಗಾಗಿ ಹೊಲರಾಟ ಮಾಡದೆ, ಅದೇ ದೇವರಿಗೆ ಬಿರೋಧಿಯಾಗಿದ್ದನು!

ಯೇಂಪುವಿನ ಅನುಯಾಯಾಲಿಗಳನ್ನು ಸೌಲನು ಹಿಂಸಿಸಲು ಮುಂದಾಗಿದ್ದರೂ, ಅವನು ಯೇಂಪುವನ್ನು ಹಿಂಸಿಸಿದನು ಎಂದು ಪರಲೋಕದ ವ್ಯಕ್ತಿಯ ಸ್ವಾಭಾವಿಕಿಯನ್ನು!⁵⁰ ಅವನು

ಕೈಸ್ತರನ್ನು ಬಂಧಿಸುವಾಗ, ಯೀಳುವನ್ನೇ ಬಂಧಿಸಿದ್ದನು. ಕೈಸ್ತರನ್ನು ಹಿಂಸೆಪಡಿಸುವಾಗ, ಕೈಸ್ತನ್ನೇ ಹಿಂಸೆಪಡಿಸಿದ್ದನು! ಅವನು ಕೈಸ್ತರನ್ನು ನಂಹಲಿಸಿದಾಗ, ದೇವರ ಮಗನ್ನೇ ನಂಹಾರ ಮಾಡಿದ್ದನು!⁵¹

ಥಮೆಶಾತ್ಮಕಣ ಹೇಜರುವ ಸೀತಿಯನ್ನು ಹೊಡಿದರೆ ನಾನು “ನಿದೋಽಷಿ” ಎಂದು ಹೆಮ್ಮೆ ಹಟ್ಟಿದ್ದನು (ಫಿಲಿಪ್ಪಿ 3:6). ಈಗ ಅವನು ನಾನು ಹಾಹಿಗಳಲ್ಲ “ಮುಖ್ಯ ಹಾಹಿ” ಎಂದನು (1 ತೊಂಧಿ 1:15; KJV)! ಈಗ ಅವನು ನಡುಗುತ್ತು “ಕರ್ತನೇ ಈಗ ನಾನೇನು ಮಾಡಿ?” (22:10), ನನಗೆ ಇನ್ನಾರ್ಥಿದಾರರೂ ನಿಲಂಕೆ ಇರೆಯೇ ಎಂದು ಹೇಜದನು?

ಒಂಧ ಅನಾಮಾನ್ಯವಾದ ನಾಲು (9:6-9; 22:9-11; 26:16-18)

ಕರ್ತನ ಶ್ರವ್ಯಕ್ತಿರವು, ಆತನು ಕಾಣಿಸಿಕೊಂಡತೆಯೇ ತೆಣ್ಣಣವಾಗಿತ್ತು, ನೌಲನ ತನ್ನ ಕಾಯಿಗಳನ್ನು ತಡೆಹಿಡಿಯವಂತೆ ಯೀಳು ಅವನಿಗೆ ತಿಳಿಸಿದನು:

ನಿಂನು ಎದ್ದು ಸಿಂತುಕೋ ಸಿಸ್ತನ್ನು ನನ್ನ ಸೇವಕನಾಗಿಯೂ ನಾಷ್ಟಿಯಾಗಿಯೂ⁵² ನೇಮಿನುವದಕ್ಕೊಳ್ಳುತ್ತರ ನಿನಗೆ ಕಾಣಿಸಿಕೊಂಡಿದ್ದೇನೆ.⁵³ ನಾನು ಈಗಲೂ ಮುಂದೆ ನಿನಗೆ ಕೊಡಬಳಸಿರುವ ದರ್ಶನಗಳಲ್ಲಿಯೂ ನಿನಗೆ ಕಾಣಿಸಿಕೊಂಡಿದ್ದನ್ನು⁵⁴ ಕುಲತು ನಿಂನು ನಾಷ್ಟಿಯಾಗಿರ ಬೇಕು. ನಾನು ಸಿಸ್ತನ್ನು ಇನ್ನಾಯೇಲ್ಲ ಜನರ ಕೈಯೊಳಗಿಂದಲೂ ಅನ್ಯಜನರ ಕೈಯೊಳಗಿಂದಲೂ ಜಡಿಸುವೆನು.⁵⁵ ಅವರು ಕರ್ತೃಲೀಯಂದ ಬೀಳಕಿಗೂ ಸ್ವಾನನ ಅಭಿಕಾರದಿಂದ ದೇವರ ಕಡೆಗೂ ತಿರುಗಿಕೊಂಡ ನಿಸ್ತಂಭ ನಂಜಕೆಯಂದವರಲಿಂದ ಹಾಜರಿಕಾರವನ್ನು ಬಿಂತುರಾದವರಳ ಹಕ್ಕನ್ನು ಹೊಂದುವಂತೆ ಅವರ ಕಣ್ಣಿಗಳನ್ನು ತೆರೆಯಬೇಕೆಂದು ಅವರ ಬಳಗೆ ನಾನು ಸಿಸ್ತನ್ನು ಕಟ್ಟಿಸುತ್ತೇನೆ ಅಂದನು (26:16-18).⁵⁶

ಯಾವುದೇ ವಿಶೇಷವಾದ ನಾಲುನ್ನು ಅವನಿಗೆ ನಿಲಡಲಾಗಲಿಲ್ಲ! ಎಂದು ಕೆಲವು ಹಂಡಿತರು ಜಜಿಸಿರುವರು. ಏಕೆ ಯೀಳು ನೌಲನಿಗೆ ಕಾಣಿಸಿಕೊಂಡನು. ಆದರೆ ಕರ್ತನು ತಾನೇ ಅದಕ್ಕೆ ಕಾರಣವನ್ನು ನಿಂದಿರುವನು: “ಈ ಕಾರಣದಿಂದಲೇ ನಾನು ನಿನಗೆ ಕಾಣಿಸಿಕೊಂಡಿರುವೆನು” ಎಂದು ನೌಲನಿಗೆ ಹೇಜದನು (ಪಜನ 16; ಒತ್ತಿ ಹೇಜದ್ದು ನಿಸ್ತಂಧ). ಆ ಉದ್ದೇಶಗಳನ್ನು ಮೂರು ಭಾಗವಾಗಿ ಬಿಂಗಡಿನಬಹುದು.⁵⁷

ಮೊದಲನೆಯದಾಗಿ, ನೌಲನು ಕರ್ತನಿಗೆ ನಾಷ್ಟಿಯಾಗುವ ಯೋಣ್ಯತೆಯನ್ನು ಹೊಂದಬೇಕೆಂದು ಕರ್ತನು ಅವನಿಗೆ ಕಾಣಿಸಿಕೊಂಡನು - “ಸಿಸ್ತನ್ನು ನನ್ನ ಸೇವಕನಾಗಿಯೂ ನಾಷ್ಟಿಯಾಗಿಯೂ ನೇಮಿನುವದಕ್ಕೊಳ್ಳುತ್ತರ ನಿನಗೆ ಕಾಣಿಸಿಕೊಂಡಿದ್ದೇನೆ” (ಪಜನ 16). ಅವ್ಯೋನ್ತಲನಾನುವದಕ್ಕೆ ಬೇಕಾದ ಮುತ್ತಾಂದು ಅಹರತೆಯು ಆತನ ಪುನರುತ್ಥಾನಕ್ಕೆ ನಾಷ್ಟಿಯಾಗಬೇಕಿತ್ತು (1:21, 22). ನಂತರ ಹೊಲನು ಕೈಸ್ತನ ಪುನರುತ್ಥಾನದ ಕುಲತು ಹೇಳುವಾಗ, “ಕಟ್ಟಕಡೆಗೆ ದಿನತುಂಬದೆ ಹುಟ್ಟಿದವನಂತಿರುವ ನನಗೂ ನಹ ಕಾಣಿಸಿಕೊಂಡನು. ನಾನಂತರ ಅಪೋನ್ತಲರಳ ಕನಿಷ್ಠ ನಷ್ಟೆ” (1 ಕೊಲಂಧ 15:8, 9). “ನಾನು ಅಪೋನ್ತಲನಲ್ಲವೇ, ನಮ್ಮ ಕರ್ತನಾದ ಯೀಳುವನ್ನು ಕಂಡವನಲ್ಲವೇ? ಎಂದು ಹೇಜದನು” (1 ಕೊಲಂಧ 9:1).

ಎರಡನೆಯದಾಗಿ, ನೌಲನು ಅನ್ಯಲಿಗೆ ನಾಷ್ಟಿಯಾಗಿರಬೇಕೆಂದು ಕರ್ತನು ಅವನಿಗೆ ಕಾಣಿಸಿಕೊಂಡ - ಯೀಳು ಈ ವಿಷಯದ ಕುಲತು ಮಾತನಾಡಿ, “ನಾನು ಸಿಸ್ತನ್ನೇ ಅನ್ಯರ ಬಳಗೆ ಕಷಣವೆನೆಂದು” ಹೇಜದನು (26:17). ಹೊಲನಿಸ್ತು “ಲೋಕದ ಅಪೋನ್ತಲನೆಂದು” ಕರೆಯಲಾಗಿದೆ. ಅದರಳ ಅವನು ಅನ್ಯಲಿಗೆ ವಿಶೇಷ ಸೇವೆಯನ್ನು ಮಾಡಬೇಕಿತ್ತು. ಅನ್ಯರು ನಹ ದೇವರ ಯೋಜನೆಯಲ್ಲ ಹಾಲುಗಾರರು ಎಂದು ಮೊದಲನೆಯ ನಾಲಿ

ತಿಜನಲಾಯಿತು. ಯೇಸುವಿನ ನಾಕ್ಷಯ ಸಂಪಾದನೆಗೆ ಅನ್ಯರೂ ಸಹ ಒಳಗೊಂಡಿರುವರು. “ಅದು ಭಾಲೋಕದ ಕಟ್ಟಕೆಯವರಿಗೂ ನಿರ್ಬಿಂದಿರುತ್ತದೆ” (1:8). ಆ ವಾಗ್ಯನಷ್ಟ ದಾರವಾಗಿರುವವರೆಲ್ಲಿಗೂ ಅನ್ಯರು ಸಹಿತೆ ಎಂದು ಹೇಳುತ್ತಿರು ಸಹ ನಾಕ್ಷಯ ತೀವ್ರರುವನು (2:39). ಹೇಳುತ್ತಿರು 3:25ರಲ್ಲಿ ತಿಜಿಸಿರುವ ಅಭಿಹಾಮನ ಪಾಗ್ನಾನೆಗಳಿಗೆ ಅನ್ಯರೂ ಸಹ ಹಾಲುಗಾರಾಗಿರುವರು: “ಸಿನ್ಹ ನಂಡಿತಿಯ ಮೂಲಕ ಭಾಲೋಕದ ಎಲ್ಲಾ ತುಲದವರಿಗೂ ಅಶಿವಾದವರುಂಬಾಗುವದು ಎಂದು ಹೇಣ ಆ ಒಡಂಬಿಕೆ ಮಾಡಿಕೊಂಡನಲ್ಲ.” ಹೇಳೋ ತರ್ತನು ಸೌಲಿನಿಗೆ ಕಾಟಿಸಿಕೊಳ್ಳುವವರಿಗೂ, ಅನ್ಯಲಿಗೆ ಉಂಬಾಗುವ ಅಶಿವಾದದ ತುಲಿತ ಇನ್ನೆಲ್ಲಯೂ ಸ್ವಷ್ಟವಾಗಿ ನಷ್ಟಾಗಿರುವದಿಲ್ಲ. ಯೆಹೂದ್ಯರಲ್ಲದವರು ಆನಂದಿಸುವ ಸಮಯ ಇದಾಗಿದೆ!

ಮೂರನೆಯದಾಗಿ, ಅನ್ಯಲಿಗೆ ನಾಕ್ಷಯಾಗಿರಬೇಕೆಂದು ಯೇಸು ಸೌಲಿನಿಗೆ ಕಾಟಿಸಿಕೊಂಡನು. “ಅವರ ಕಣ್ಣಗಳನ್ನು ತೆರೆಯಬೇಕೆಂದು” (26:18). ಪಜನ 18ರಲ್ಲಿ ಅರ್ಥಗಳನ್ನು ಗೆದ್ದುಕೊಳ್ಳುವ ವಿಶೇಷ ವೈಜಾಲಿಕತೆಯ ವ್ಯಾಖ್ಯಾನವನ್ನು ನಮೂದಿಸಲಾಗಿದೆ. ಅರ್ಥಗಳನ್ನು ಗೆದ್ದುಕೊಳ್ಳುವದರಲ್ಲ, ಏದು ಅಂಶಗಳನ್ನು ತೋಚಿಸಲಾಗಿದೆ “[1] [ಹಾಟಿಗಳ] ಕಣ್ಣಗಳನ್ನು ತೆರೆಯುವದು [2] ಅದಲಿಂದ ಅವರು ತತ್ತ್ವಲಿಸಿಂದ ಬೇಳಕಿಗೆ ಬರುವರು [3] ಸ್ವೀತಾನ ಅಧಿಕಾರದಿಂದ ದೇವರ ಕಡೆಗೆ ತಿರುಗುವರು, [4] ಹಾಪತಲಹಾರವನ್ನು ಹೊಂದುವರು [5] ಹಬಿತ್ರಾದವರಲ್ಲ ಹಕ್ಕನ್ನು ಹೊಂದುವರು [ಯೇಸುವಿನಲ್ಲ]” (26:18).

ಅನ್ಯಲಿಗೆ ಅಷ್ಟೋತ್ತರಾನನ್ನಾಗಿ ನೇರಿನುವ ಸಲುವಾಗಿ, ತರ್ತನು ಸೌಲಿನಿಗೆ ಕಾಟಿಸಿಕೊಂಡನು! ಹೌದು, ಅವನು ಯೇಸುವನ್ನು ನೋಡಿದ್ದಿಂದ, ಅನ್ಯರನ್ನು ಹಲವರ್ತನೆಮಾಡುವ ಲುದ್ದೆಳವನ್ನು ಹೊಂದಿದನು, ಅಂತಹ ಶ್ರಗತಿಯ ನಂಜಕೆಯನ್ನು ಹೊಂದಿದನು,⁵⁸ ಕೇಂದಲ ಅವನನ್ನು ರಕ್ಷಿಸಲು, ಯೇಸು ಅವಸಿಗೆ ಕಾಟಿಸಿಕೊಳ್ಳದೆ, ಅನ್ಯಲಿಗೆ ನಾಕ್ಷಯಾಗುವುದಕ್ಕೆ ಅಲಸಿಕೊಂಡನು. ನಂತರ ಸೌಲನು [ಹೌಲನು] ಬರಿದ ದೇಹಮಾತ್ರರ ಹತ್ತಿತೆಯ 11:13ರಲ್ಲ “ನಾನು ಅನ್ಯವಿನಿಗೆ ಅಕ್ರಮತ್ವಾಗಿರಲಾಗೆ” ಅಂದನು (KJV; ಒತ್ತಿ ಹೇಳಿದ್ದು ನನ್ನದು: ಹಾಗೆಯೇ ಗಲಾತ್ಯ 2:6-9ನ್ನು ನೋಡಿ).

ಯೇಸುವನ್ನು ಕಂಡ ತಕ್ಷಣ ಸೌಲನು ಈ ಎಲ್ಲಾ ನಂಗತಿಗಳನ್ನು ಗ್ರಹಿಸಿಕೊಂಡನೇ? ಅದರಲ್ಲ ನನಗೆ ನಂದೇಹಿಬಿದೆ. ನಿಷ್ಳಯವಾಗಿ ಆ ಸಮಯದಲ್ಲ ಅವನು ತನ್ನ ಮನಸ್ಸಿನಲ್ಲಿ ಎಲ್ಲಾದ್ವಿತೀಯ ಹೆಚ್ಚಾಗಿ ಯೇಸು ಮಾತ್ರ ಮಹೀಯನೆಂದು ಅಲತುಕೊಂಡನು ಮತ್ತು - ಆ ದೇವರ, ಮಾನನ್ನೆ ಅವನು ಬಿರೀಳಾಧಿಸಿದ್ದನು! “ಕಂಗ ನಾನೆನು ಮಾಡಿ?” ಎಂಬುದು ಅವನ ದೊಡ್ಡ ತೃಷ್ಣಯಾಗಿತ್ತು! ಅದಕ್ಕೆ ಯೇಸು, “ಸಿಂದ್ದು ಉರೈಂತಕ್ಕೆ ಹೋಗು, ನಿನು ಮಾಡಬೇಕಾದದ್ದನ್ನು ಅಲ್ಲ ನಿನಗೆ ತಿಜನಲ್ಪಡುವದು”⁵⁹ ಎಂದು ನಿರಣಯಿಸಿದನು (4:6).

ಈ ನಂಗತಿಗಳ ನಡೆಯುವಾಗ, “ಅವನ ಜೊತೆಯಲ್ಲ ಶ್ರಯಾಳ ಮಾಡುತ್ತಿದ್ದವರು ದ್ವಿನಿಯನ್ನು ಮಾತ್ರ ಕೇಣ ಯಾರನ್ನು ಕಾಣದೆ ಮೂಲರಂತೆ ಸಿಂಗರು”⁶⁰ (9:7). ಅವರು ಬೇಳಕಣನ್ನು ಕಂಡರೇ ಹೊರತು, ನನ್ನ ನಂಗದ ಮಾತಾಡಿದವನ ಶಭ್ಯವನ್ನು ಕೇಳಿತಲ್ಲ (22:9).⁶¹ ಆ ರಸ್ತೆಯಲ್ಲ ಅರ್ಥರಾಹವಾದ ನಂಗತ ನಡೆಯಲು ಎಂಬುದಕ್ಕೆ ಅವರುಗಳು ನಾಕ್ಷಯಾದರು.

ನಂತರ, ಸೌಲನು ನೆಲದಿಂದ ಎದ್ದು ಕಣ್ಣ ತೆರೆದಾಗ ಏನೂ ಕಾಟಿನಿಲ್ಲ [ಯಾಕೆಂದರೆ ಅವನು ಶ್ರಕಾಶಮಾನವಾದ ಬೇಳಕಣನ್ನು ಕಂಡಿದ್ದನು]⁶² ಆಗ ಅವರು ಅವನನ್ನು ಕೈ ಹಿಡಿದು ದಮಸ್ತದೊಳಗೆ ಕರೆದುಕೊಂಡು ಹೊಡರು [ತ್ರಯಾಟಿನುತ್ತಿದ್ದರು] (4:8). ದೇವರಿಗೆ ಮುಂಬು ತೀಳಿನಿಂದ ಸಲುವಾಗಿ ಹೌಲನು ದಮಸ್ತದೊಳಗೆ ಹೊಗೆನ್ನಿತ್ತಿದ್ದನು; ಆದರೆ ಅವನು ಕುರುಡನಾಗಿ, ದುಃಖನಿಂದ ಹಾಟಿಯಾಗಿ ದಮಸ್ತಪನ್ನು ನೇರಿದನು.

ದಮಸ್ತದ ನೆಟ್ಟನೇ ಜಳಿದಿಯಲ್ಲ ಸೌಲನು ಮಂಗಳಿಸಿ,⁶³ ನಂತರ ಅವನ ನಂಗಡಿಗರು

ಯಾದಾನ ಮನೆಗೆ ಕರೆತಂದು.⁶⁴ ಅವನು ಅಲ್ಲವು ಅತಿಥಿ ಗೃಹದಲ್ಲಿ ಒಂಟಯಾಗಿದ್ದನು.⁶⁵ ಅವನು ಕಣ್ಣೀಲನಿಂದ, ಹೊಣಕಾಲಾಲ ಶ್ರಾಧಿಸಿದನು.⁶⁶ “ಅವನು ಮಾರು ದಿವನೆ⁶⁷ ಕಳ್ಳು ಕಾಣದೆ ಏನೂ ತಿಷ್ಣಾಲ್ಲ, ಏನೂ ಕುಡಿಯಲ್ಲ”⁶⁸ (೭:೯).

ತೇರು ಅವನು ಒಂಟನದಿಂದ ಹೋರಕೈ ಬಂದನು, ಅವನು ಯೀಂನುವನ್ನು ಚೂನಾಂತರದಿಂದ ಅಲಕೆ ಮಾಡಿ, ಕ್ರಿಷ್ಟನನ್ನು ನಂಜದನು, ಯೀಂನುವನ್ನು “ಕರೆನೆಂದು”⁶⁹ ಅಲಕೆ ಮಾಡಿದನು. ಆದರೂ ಹಾಪತ್ತಣ್ಣಿಯು ಅವನ ಆತ್ಮಪನ್ಮುಕ್ತಿತ್ವ, ಅವನು ದರ್ಶನವನ್ನು ಸ್ವೀಕರಿಸಿದ್ದನು, ಆದಾಗ್ಯ ಅವನಿಗೆ ಒಂದು ಸಂದರ್ಶನದ ಅಗತ್ಯತೆಯಿತ್ತು - ಅವನು⁷⁰ “ಮಾಡಬೇಕಾದ ಕಾರ್ಯವನ್ನು” ಯಾರಾದರು ತಿಳಿಸಬೇಕಿತ್ತು (೭:೬; ಒತ್ತಿ ಹೇಳಿದ್ದು ನನ್ನದ್ದು).

ಮುಕ್ತಾಯ

ಅವನ ಸಂದರ್ಶನ ಹಾಗು ಅವನಿಗೆ ನಿಂಡಲಾದ ನಲಹೆಗಳ ಕುರಿತು ಮುಂದಿನ ಹಾತದವರೆಗೂ ನಾವು ಕಾಯಬೇಕು. ಈ ಹಾತದಲ್ಲಿ ನಾವು ಇವುಗಳನ್ನು ನೋಡುತ್ತೇವೆ (1) ಧೃಥವಾದ ಹಲವರ್ತನೆ (ಅಂದರೆ ಕ್ರಿಷ್ಟರನ್ನು ಸಿನಾರ್ ಮ ಮಾಡಬೇಕೆಂಬ ಬಿಷಯದ ಬಗ್ಗೆ), (2) ಬಯಸದೆ ಬಂದ ಮುಖಾಮುಖ ಬೇಳ (ದಾಲಯಲ್ಲ ಕ್ರಿಷ್ಟನು ಅವನನ್ನು ನಂಧಿಸಿದನು), ಮತ್ತು (3) ಅನಾಮಾನ್ಯವಾದ ಸಂಪಾದ (ಅನ್ವಲಿಗೆ ಸುಪಾರ್ಕೆಯನ್ನು ನಾರಬೇಕೆಂಬ ಯೀಂನುವಿನ ಸಂಪಾದ). ನಂತರ ನಾವು (4) ನ್ಯಾತ್ವಂಯಲ್ಲಿದ ಕ್ರಿಷ್ಟನು (ಅನನಿಯನು, ನೋಲನ ಬಳಗೆ ಹೋಗಲು ನಿರಾಕರಿಸಿದನು) ವೃತ್ತಿಲಕ್ತಿಪಾದವನು. (5) ನಾಜಿಕೆಯಲ್ಲ ಹಲವರ್ತನೆಗೊಂಡನು (ಅವನು ಮಾಡಬೇಕಾದ ಬಿಷಯಕ್ಕೆ ಬಿಧೇಯನಾದ ನೋಲನು) (6) ಅವನ ನ್ಯಾತ್ವದಾಯಕವಾದ ನಂಬಹಣೆಯನ್ನು ಗಮನಿಸೋಣ.

ನಾವು ಈ ಬಿಷಯವನ್ನು ಅಂತ್ಯಗೋಳನುವ ಹಿಣ್ಣಲೇಯಲ್ಲ, ನೀವುಗಳೇ ನಿಮ್ಮ ಅತ್ಯುಂಟಾದ ದಮಸ್ತದ ದಾಲಯಲ್ಲಿರಬಹುದು” ಕುರುಡುಮಾಡುವಂಥ ಬಿಂಬಿಸಿಂದ ದೇವರು ನಿಮ್ಮನ್ನು ನಂಧಿಸದೆ, ದೇವರ ಪಾಕ್ಯದಿಂದ, ನಿಮ್ಮ ಯಥಾರ್ಥವಾದ ಹೃದಯದಲ್ಲಿ ನಂಜಕೆಯನ್ನು ಪ್ರತಿ ಮಾಡುವನು (ಯೋಹಾನ 20:30, 31). ದೇವರ ಸುಪಾರ್ಕೆಯ ಕರೆಯನ್ನು ನೀವು ನಿರಾಕರಿಸುತ್ತಿದ್ದರೆ, “ಮುಖ್ಯಗೋಳನ್ನು ಒಡೆಯುವದು ನಿನಗೆ ಕಣ್ಣ” ಎಂಬುದು ಸಿಳ್ಳಯ. ನೀವು ತಪ್ಪ ಮಾಡಿರಿಲಿಲ ಎಂದು ಒಟ್ಟಿಕೊಳ್ಳುವುದು ಕಣ್ಣಕರವಾಗಿರಬಹುದು; ನೋಲನಂತೆ, ನೀವು ನಂತರ ಈ ಹಾದಿಗೆ ಬರುವ ಅಗತ್ಯವಿದೆ, “ನೀವು ನಿರೋಧಿಸಿದೇ ನೋಲನಂತೆ ನಿನ್ನನ್ನು ದೇವರಿಗೆ ಒಟ್ಟಿನು ಎಂದು ಬಿನಂತಿಸುತ್ತೇನೆ.” ಸಿಷ್ಟು “ದಮಸ್ತದ ದಾಲಯ” “ಶಿಷ್ಯತ್ವದ ಕಾದಿಯಾಗಲು ನಾಧ್ಯಬಿದೆ”!

ಉಪಾಧಿಗಳು

¹William Barclay, *The Acts of the Apostles*, The Daily Study Bible Series, rev. ed. (Philadelphia: Westminster Press, 1976), 70. ²J. W. Roberts, *Acts of Apostles*, Part 1 (Austin, Tex.: R. B. Sweet Co., 1967), 66. ³ನಂತರ ನೋಲನನ್ನು ಹೊಳಿಸಿದೆ ಕರೆದರು (ಅಹೋತ್ತಲರ ಕೃತ್ಯಾರ್ಥ 13:9 ನಂತರ). ಈ ಹಾತದಲ್ಲಿ ಮತ್ತು ನಂತರದ ಮಾರು ಹಾತದಲ್ಲಿ, ನೋಲ, ಹೊಳಿ, ಮತ್ತು ಅಹೋತ್ತಲನು ಎಂದು ಬಳಸಲಾಗಿದೆ. ⁴ಈ ಮಾರು ಹೇಳಿಕೆಗಳ ಇಟನೆಯ ಶ್ರಾಮವ್ಯಾಪೆಯನ್ನು ತೊಳಿಸುತ್ತದೆ. ⁵ನಕಲು ಮಾಡುವದು ಲಾಕನೆ ಅಭಾವನವಾಗಿರಲ್ಲ. ಹೊಳಿನ ತ್ವರಿತಂದ ಯೋಜನೆಯಲ್ಲ, ಅಧ್ಯಾತ್ಮ ಉರ್ಜೆ ಇಡಲಾದ ಅಂಶಗಳನ್ನು ನಂತರ ತಿಳಿಸಲಾಗಿದೆ. ಇತರೆ ಕೇಳಿಗಳಿಗೆ ಅನುಕಾಲವಾಗುವಂತೆ, ಬಿಬಿಧ ಲೀಡಯಲ್ಲಿ ತಿಳಿಸಲಾಗಿದೆ. ಆ ಮಾರು ಹೇಳಿ ವ್ಯಾಪ್ತಾನವನ್ನು ನಾಜಿಸಿದೆ, ಹೆಚ್ಚಿಗೊಗಿ ಹೇಳಲಾಗಿದೆ. ⁶ಅಧ್ಯಾತ್ಮ ಉಲಂದ ತ್ವರಿತ ಬಿಷಯಗಳನ್ನು

అధ్యాయి 22 మతు 26 ఇకర మాకితిగిళన్ను నెలసి ఆవరణదల్ల ఇకర మాలగిళన్ను, టప్పణిగిళ మాలక తిజసిరువను వాక్యబూగిగిళన్ను తిజసువాగ టప్పణి నంబైయిర హితవగి నిద్రర ఆ హదగిళన్ను నానే బజసిరువేను. ఇకరే బిషయిగిళల్ల, బదలాపణిగిళ అగ్రయిరువదలంద అధ్యాయ అగ్రయిరువదలంద అధ్యాయ 22, 26రల్ల మోదల చృష్టియ కులతు బరేదు అధ్యాయ 9రల్ల 3నే చృష్టిప్పన్ను బదలావజే మాడలాగిదే. ⁷అప్పొన్తులర కృత్యగిళ 11:26ర పరేగి యీఎనువిన అనుయాలుగిళన్ను శైన్తురేందు కేరే దియవదిల్ల, ఆదరే నాను ఆగార్న, స్వీతియిలంద, యీఎనువిన శిష్యేంబుదుకై కి వ్యాఖ్యానపన్ను బజసిరేణే. ⁸అప్పొన్తులర కృత్యగిళ 21:39; 22:3. తాన్సపు వ్యాఖ్యాన కాగు కాలు కాలయిచ కేంద్రపా గిత్తు. కి పున్రకుడల్ల నమమదిసిరువ “నౌలన ఆది ప్రయాణద” భూబటపన్ను గమసిని. ⁹నౌలను అందరే “దేవరంద కరేయల్పుష్టపను.” ¹⁰ఘటనేగిళ మాలక బజ్యయిద కులం తిజసి, కి కేంకండంత: (1) “బిశ్వయిచంతనాగిరలు తిజదిద్దను” (ఫిలష్టి 4:12). శైన్తునాద మేలే అవను బజ్యయిచంతనాగి జిఖినచేంయద్దద్దలంద, బహుశి అవన కిందిన జిలితద నూజనేయాగిరబహుదు. (2) అవన తంద తాయిగిళ అవనస్తు విద్యాధియాన్యాగి యీరూనలేఖిగి కఱుసిరబహుదు (16:37; 22:25-29). హౌలన తంద తాయిగిళ రేణ మాయిర నాగిలక్ష్మే కేణి పడేపరేందు తిజిరువదిల్ల. బహుశి అవన మాల హిత్యగిళ రేణమా నరకారక్తే బిశీణ కాయిం మాడిరబహుదు.

¹¹అప్పొన్తులర కృత్యగిళ 26:5ర “పలిణామ” ఎంబుదన్ను అప్పొన్తులర కృత్యగిళ 1రల్ల తిజనలాగిదే. ¹²హౌలన బరపణిగి మతు పున్రంగిగిళల్ల కిలే ఒడంబుడికేయిద ఆయల్పుష్ట 200క్కు హెచ్చు వ్యాఖ్యానిగిళన్ను మాడలాగిదే. ¹³ఆధిక నమస్తేయలుద్దరూ, ప్రతి యీహాధ్య కుడుగినిగి వ్యపకార జ్ఞానపన్ను నిలచలాగిత్తు, యీకులద్య కుడుగినిగి కేలనపన్ను కాలనడే హోదారే అవను కశ్చనామవేంబ నంజకయెత్తు, హౌలను గుడార నేయుపిద్దను (18:3). ¹⁴యోవనారభ్య అవను యీరూనలేఖినల్ల జిలిసిద్దను (26:4), మతు అల్ల “పరబీతి” పడేదిద్దను (22:3), బహుశి 13నే పయస్సినల్ల యీరూనలేఖిగి కటుకినల్పుష్టను, అల్ల అవను “అజ్ఞయ మాగను” ఎందు కరేయల్పుష్టను (బారబిష్టుష్టు). ¹⁵23:1రల్ల అవసిగ సకోదలయలుద్దతీబ నూజనేయిదే, అవను విద్యాధియాగిరచయ ఆకెయ మనేయలుద్దనేంబ ప్రతితి. ఆదరే 21:15, 16రల్ల బహుశి అవన సకోదలయి యీరూనలేఖినల్లారాల్ల. ¹⁶అప్పొన్తులర కృత్యగిళ 22:3. ¹⁷అప్పొన్తులర కృత్యగిళ 22:3రల్ల 2నేయ గుణవిదె (ఫిలష్టి 3:6 నహ నోఇలి). మోదలనయి మతు 3నేయ బిషయపన్ను అవన జిఖితపన్ను అవన పత్రదిం తియిత్తిదే. ¹⁸అవను కిల నభేయ సద్వ్యరు మదుబేయాగ బేంకెంబ ప్రతితి. ఆదరే హౌలను మదుబేయాగిరాల్ల (1 కొలంథ 7:8). కేనోఇ అవన హేండితి మరణిసిరబహుదు (1 కొలంథ 7:8), అధిధా అవను శైన్తునాద సిబిత్త హేండితియ అవనస్తు జిల్లిరబహుదు (ఫిలష్టి 3:8; 1 కొలంథ 7:10, 11). అవన పయస్సిన బగ్గెయిల ఆశ్చేణిసిగిళంచు తుశ్చీగిళన్ను పలకలనలు నాయుబిల్ల. ¹⁹Warren W. Wiersbe, *The Bible Exposition Commentary*, vol. 1 (Wheaton, Ill.: Victor Books, 1989), 439. ²⁰7:5:5ర టప్పణియిన్ను కిందిన పున్రకుడల్ల నోదినలాగిదే. నహజబాది భూలోకాడల్ల హౌలను యీఎనువన్ను సంధిసచేయలుద్దరూ, యీఎనువిన 3 అథవా 4 పణగిళ నేలవా అధిధియల్ల హౌలను బిద్దెలద్దలురబహుదు (బహుశి తాషందల్ల), యీరూనలేఖినల్ల శైన్తుప్పవు అధివ్యాధియాగావ నమయదల్ల అవను కిందిరిగిరబహుదు (బహుశి) కిల నభేయచరు అవనస్తు కరేసి హేండిరబహుదు.

²¹5:34-40ర టప్పణియిన్ను అప్పొన్తులర కృత్యగిళ 1నేణ పున్రకుడల్ల నోఇలి. ²²8:1-4ర కిందిన కులతాద నారాంశవన్ను కిందిన పున్రకుడల్ల నోఇలి. ²³రోణమాయిర సియమపన్ను కిల నభేయచరు మరణ శిశ్చీయన్ను ఆచేచిసచేంత తడికిదిత్తు, (కిందిన పున్రకుడల్ల స్తోహనన మరణద టప్పణిగిళన్ను నోఇలి), స్తోహన మరణపు యీకుల్ల అధికాలగిళంద జలగిత్తు ఎందు హౌలన నందేహవాగిదే. హేణూ, కిల నభేయచరు రోఇ మస్తుర 100 కొలెగిగి, 1 కొలెయిన్ను నమానవాగి మాడికొరిందిద్దరు. ఒందు పేణి హౌలను పణగిళన్ను స్ఫూబాబికమాగి అధ్యాయిసిదరే, హౌలను “నమాక కొలీగారనాగిద్దను.” ²⁴ఇకర పణగిళన్ను స్ఫూబాబికమాగి అధ్యాయిసిదరే, హౌలను “నమాక కొలీగారనాగిద్దను.”

న్యాయ యుక్తవాద నియమాగట ఒకసాండిరబహుమాదు. అలాచారెణిగా, రోఎమా నియమపు అపరాధిగాలే తిథ్యునిసిఱలు యీరానలేఖిగా తరబహుదేంబ అభికారచన్ను కిలి సభిగే నిఱి ద్వరు. ²⁵అశ్వోస్తులర కృత్యగటు 26:11. హౌలను దచుస్తుకై బయచ వేందలు బీఎర హట్టగాళిషన్ను నంధిసియప కులతు లూకను నమూడిసియపచిదిల్ల. ఆదరే దళీట యిందాయిద దచ్చు లుత్తర మత్తు హట్టిము దిక్కుగాళల్ల “హర హట్టగాళద్వపు.” ²⁶“తోలే” ఎంబ హదవన్ను హౌలను స్తోఫనన మరణస్తే అంత్యోనూజనలల్ల. “తోలొగాగి కాతుతోందిరుపచను 140 మృగాగళ తుయాంబవన్ను మాడుక్కిరల్ల,” ²⁷కాయిఫను. ²⁸అశ్వోస్తులర కృత్యగటు 22:5. ²⁹అశ్వోస్తులర కృత్యగటు 22:5. ³⁰దచున్నదు యోఎసేఫన తుకార దచున్నదల్ల బకళష్టు యీహాద్వయ మత్తు దేవా లయగాంధపు.

³¹రోఎమాయిర నియమప తుకార, యీరాణలేఖిసింద తప్పిసికేందిద్ద కృస్తరన్ను మాత్ర అవను కిందకై తరబీతిత్తు, ఆదరే అవను “యారన్నాదు” మత్తు “ఎల్లరను” కరే తరువ నూజనేయిన్ను అవన మాతుగాళల్ల నిఱిద్దను (పజన 14). యీరానలేఖిసింద తప్పిసికేంట్లేకిందిద్ద అనిసియను నస హౌలన్ను నంధినలు భయిగొండిద్దను. ³²క్షేత్రర హెనరన్ను చెవదలనేయ నాల నమసినిద్వానే. అదు అవసిగే మేజ్జిగేయాగిత్తు (19:9, 23; 22:4; 24:22). “రథ్యణియ మాగాను” ఎంబ వ్యాఖ్యానస్తే క్షేత్రర హెనరన్ను బజనలాగిదె (16:17) మత్తు “కండన మాగాను” (దేవపర మాగాను) (18:25, 26), మత్తు యోఏకాన 14:16 యీఎసిన హదగాళ నేనహాగిరుత్తదె. ³³అశ్వోస్తులర కృత్యగటు 22:5. ³⁴“హౌలన ఆది తుయాంబద” నస్తేయిన్ను నోఎంది. ³⁵జూలన నంగిడిగు అవన కైఫిదిగు దచున్నస్తే నడసిదరెంద నంంతర తిజనలాగిదె (9:8). ఈ భాణియ మూలాక అపరు కుదురెయిన్నేంల అధివా రథగాళల్ల తుయాపేసాడే కాల్యుకిగేయిల్ల కోలాదెరంబ నూజనేయిన్ను నిఱిద్దత్తదె. ³⁶నోలను జలనాయనాగిర్చిలండ. తన్న నంగిడిలంద దారిబరబుదు మత్తు అవన యోఎజనిగాళగి కేష్ట నమయిపన్ను ఆ నందబ్ధవు నిఱిదిరబుదు. అశ్వోస్తులర కృత్యగటు 1నే పుస్తకదల్ల “హలనాయిరు” కులత టప్పుతే నోఎంది. ³⁷ఒందు దాలయు యీరానలేఖిసింద గఱలాయద మూలాక దచున్నస్తే సెలట్తు, ఒంద వేళ సొలను ఈ దాలయుల్ల కొగిద్దరి యీఎన మాడిద కాయాగాళన్ను సోఎందిరబుదు (మత్తు కేళారిబహుదు). ³⁸నోలన ఆంతలక గేందలవన్ను అలితపర అవన స్తుభాప పూర్వకంపాద హలచెననేయ కులతు విపరజిసిఱలుపరు. అవను వాప తుజ్జేపుళ్లపనాగిర్చిలంద యాపుదాదరు ద్వీకిత సందేశవన్ను (బిద్యుతమశ్శు జయగాఱియిన్ను)! స్తీకెలసలు సిద్ధసిద్ధను. ³⁹అశ్వోస్తులర కృత్యగటు 22:6. ⁴⁰అశ్వోస్తులర కృత్యగటు 22:6.

⁴¹అశ్వోస్తులర కృత్యగటు 26:13. ⁴²అశ్వోస్తులర కృత్యగటు 26:13. ⁴³అశ్వోస్తులర కృత్యగటు 26:14. “జ్ఞయ వ్యాఖ్యానపు” అరాబియిర భాణియిన్ను నూజినుత్తదె. ర్లేక కిస్తేలీయ అరాచ్యుర అశ్వరదల్ల “నోలను” ఎంబ ర్లీక హదగాళ బదలాగి యీఎనుబిన హదగాళన్ను అయహిఎగినలాగిదె. ఇతర కండగాళల్ల సొల ఎందు బజనలాగిదె. ⁴⁴లూకన బరపాపీగాళల్ల, కండను 2 నాల ఒబ్బున హెనరన్ను కరెయువాగ ఆ వ్యూహియు తొందరేగెళగాగిర బమదు! నోఎందిల లాకె 10:41; 13:34; 22:31. ⁴⁵అశ్వోస్తులర కృత్యగటు 26:14 “ముళ్లగేలులు” ఎందరే హలితపాద కేంలు (అదర తుదిగే వేళియిన్ను బిడియుత్తిద్దరు) అదర మూలాక తొణిగాళన్ను కాతోంఱయిల్లడుత్తిద్దరు. అదన్ను జుజ్జిదాగ, ఒరణాద తొణిగాళ కిందకై సలయుత్తిద్దపు. అపుగాలే అదు జుజ్జిన వేఁదనేయిన్నుంటుమాడుత్తితు. దేవదర సొలన్ను తైస్తనాశ్చరి మాడువదక్కొళ్చున్నర ముళ్లగేయానంథ వేదనేయిన్ను అవసిగే నిఱిద్దను, ఆదరే హౌలను అదకై బిరోధవాగిద్దను. అదు అవసిగే కానియిన్నుంటుమాడి నిచ్చెపు వేదనేయిన్ను ముందువలసలు నాయపాయిత్తు. ⁴⁶నోలను యీఎనువన్ను కేళిసికేందను ఎందు ముందిన వాశ్వరదల్ల తిజనలాగిద్దరూ, ఇతర వాశ్వరగాళల్ల సొలను యీఎనువన్ను నోఎంది దను ఎందు తిజనలాగిదె (9:17, 27; 1 కేంలంథ 9:1 ముంతాదపు). ⁴⁷అశ్వోస్తులర కృత్యగటు 22:8. ⁴⁸ఇదు “హౌలన దేవహదల్లద శూల” ఎంబుదు కేలపర నంజకే (2 కేంలంథ 12:7-10). అదు మూళ్లిం రోగిబరబుదు. ఆ వేదనేయు అవనల్లదబుగై ఆధారగాళల్ల, ⁴⁹పునరుత్థాన కొందిద కండన్ను నోఎంద్దలంద అవనల్ల గణసియాద బదలావణీగాళంటాయిత్తెంబ నూజనేయిద. ⁵⁰ముందిన యీఎనుబిన ద్వీప శాస్త్రద మాతుగాళ బిషయగాగి “క్రిస్తనల్ల

పృథివ్యాగద కూసుగాళగే పృథివ్యాద నలకెగటు” ఎంబ హారవస్తు నొఱడిలి.

⁵¹సభా సదన్యలిగే వయక్తికచాద సేవనాయైయన్న మాడబహము: నమ్మ సహాదర సహాదలయిరన్న తీస్తునఱ నాపు సలయాగి నడిసికోళ్ళదిద్దరే, తీస్తునన్న కూడ నాపు సలయాగి నడిసికోళ్ళల్లి. ⁵²ఆహోస్తులర కృత్యగట 1:ఓరల్ అహోస్తులలిగే ఈ సపాలన్న సిలడలాగిదే. ⁵³సోలనిగే యీఎను ముఖాముజయాగి కాటిసికోండ బగ్గె తిషణలాగిదే. ⁵⁴యీఎను హాలనిగే ఇతర కచే కాటిసికోండ బగ్గె (18:9, 10; 22:17-21; 23:11; కాగియే 2 కోలింథ 12:1-4, 7). ⁵⁵ఈ వాగ్దానపు సోలను నుచాతా ప్రనంగస్త్ర ద్వీపిక సంరక్షణయ ధ్వయించన్న సిలడలాగిదే. ⁵⁶26:16-18ర పరగే యీఎను హాలనిగే తిషణిద నారాంశచన్న కేలపర నంబుత్తారే. యీఎను అదన్న పయక్తికచారియా మత్తు అనసియిన మాల కచాగి తిషణిదనెందు, ఆరిష్టన జోతె సంభాషణేయల్ల దాలయల్ల యీఎను కాటిసికోండాగా ఇదన్నెల్ల తిషణిదనెంబ సుజనెయిదే, నాను సక ఈ అంశచన్న అషషడిస్తేనే. ⁵⁷ట్రి లుడ్లెల్చపు “గే” ఎంబ పదదిం �NASBయల్ల బకసలాగిదే. ⁵⁸ప్రసంగచన్న కేళలు యావదే క్షేత్రయ హాలనస్తు సంధిసబహుదాగితు (“అనసియిన” నంతర త్రతికియియన్న నొఱడిలి). ⁵⁹“మాడలే బేకు” ఎంబుదు బలవాద పదవాగిదే. హాలను మాడబేకాదధ్య అయ్యియాగిరాల్ల, ⁶⁰యీఎనుబిన పునరుత్థానద దశనపు సోలన కట్టగాళగే మాత్ర నేఖించాగితు (1 కోలింథ 15:8).

⁶¹హోలన సంగిడిగర తులత త్రేలేచేగటుంటు: “అపరు జద్దరు, అదరే ఎష్టు సింపు, కేళిజదు అపరు కేళిసికోళ్ళాల్ల.” మోదలనెయిదర తులతాగి, అపరు జద్దు ఎద్దిరబహుము, అథవా “మూకరాగిబహుము” అదు అలంకారద భాణ (ఖాదాహరజేగి, “నాను అదక్కాగి సింపుకోళ్ళాల్లదిలి”). ఎరడసేయిదర కులతాగి, NASBయల్ల సలయాద మాకితియుంటు: అపరు శబ్దుద స్ఫురవస్తు కేళిజదు, అదరే అదన్న అపరు అధామాడికోళ్ళాల్ల (యోహిం 12:29రల్ల ఇడే బిధద అంశచన్న గమసి). ఒందుపేణే సోలన స్ఫురవస్తే కే ఇషిసికోండిరబహుము (9:7). అదరే యీఎనుబిన స్ఫురవస్తు కేళిసికోళ్ళాల్ల (22:9). ⁶²అహోస్తులర కృత్యగట 22:11. ⁶³ఇంచున్నదల్ల నెఱ్చునే జిడి ఇన్ను ఇయత్తద. అదు ఒందు మీలు లుద్దచిద్దు 5 డెంచుగటస్తు కొందిదుత్తుడే (ప్రూరాతన పట్టణగిల్లద్ద డెంకు రస్తేగా కొలాచేయాగిదే). ⁶⁴క్షేత్రులగాగి కుడుకువాగ హాలను ఈ స్తమచన్న ముఖు కేంద్రపస్సగి మాడికొండిద్దను. ⁶⁵కట్టిలన నూజనే. ⁶⁶ఆహోస్తులర కృత్యగట 9:11 నుంకదవన ఔధఫసేయింతికు: “దేంచరే, హాచియాద నన్నున్న కరబిసు!” (లూక 18:13). ⁶⁷యికుద్వ్యర సమయద తుకార కెతను హాలనిగే వారద మోదలనెయి దివస కాటిసికోండను. ఎరడసేయ దినపు అతను కాటిసికోండ మరుదినపాగితు మత్తు మారనెయిదినపు ముందిన దినపాగితు, ఆ దిన అనసియిన సోలన బఖి బంధను. ⁶⁸కేలపర అభష్యాయదంచే సోలన ఒంటయాగిద్దలింద అపసిగే ఆకారపస్సగా, అథచా తుదియిపదక్కే సిలరన్నాగా యారఱ తందుకొడిల్ల, బహుశః హశ్శాత్మాపద సుజనెయాగిరబహుము (కోలాసు యోణ 3:7) అథవా అవను బేంసర గేండిద్దలింద ఉఱమాడిరాళ్ళిల్ల. ⁶⁹సోలను మోదలనెయి నాల యీఎనుబస్తు “కృత్యనెందు” కౌదను (9:5; 22:8), బహుశః అదు గౌరవద కేళిచేయాగిరబహుము, యాకందరే అపసిగే ఆతను యారెంద తిషిదిరాల్ల. కేగేం (22:10) ఆతనేందగి 2నేయ నాల మాకనాడిదపనా రెంద తిషికోండను - మత్తు యీఎనుబస్తు “కెత్తనెందు” అలకేచాడిదను. ⁷⁰మనుష్యర ఇతరలిగే రఙ్గుణే కొందుచ తులతు కేళిచే కేంబ దేంచర యోజనెయన్న ఒత్తు హేళలాగిదే (ఈ కారణదిం కెత్తను అపసిగే వీను మాడబేకెంద తిషణల్ల). కంటుకియ పలవత్తనెయ సమయదల్ల మత్తు కోనేల్చున పలవత్తనెయ సమయదల్ల ఈ బిషయబస్తు తిషణలాగిదే.